

ಇರುಳ ಕತ್ತಲೆಯಲ್ಲಿ ಕರಗಿಹೋಯಿತೆ ಹೆಚ್ಚಿ ಜಾಡು?

ವಂಕಟರಾಮುವಿಗೆ ಮದುವೆಯಾಗಿ ಕನಕ ಮನೆಗೆ ಬಂದ ಮೇಲೆ ಅವಳ ನಡವಳಕೆಯೇ ಮತ್ತೊಂದು ವಿಧ. ಸೀತಾಲಕ್ಷ್ಮಿಯಂತೆ ಯಾರು ಏನೆಂದುಕೊಳ್ಳುತ್ತಾರೋ ಎನ್ನುವ ಮುಲಾಜಿನ ಹುಡುಗಿಯಲ್ಲ ಅವಳು. ಮೈತುಂಬಾ ಒಡಪೆ ವಸ್ತು ಹಾಕಿ ಅಪ್ಪನ ಮನೆಯಲ್ಲಿ ಗಡದ್ದಾಗಿ ಮದುವೆ ಮಾಡಿಕೊಟ್ಟಿದ್ದರು. ವಾರಿತ್ತಿಗೆ ತನ್ನನ್ನು ಹೋಲಿಸಿಕೊಳ್ಳುತ್ತಿದ್ದಳೇ ಅಥವಾ ಸೀತಾಲಕ್ಷ್ಮಿಗೇ ಕೀಳರಿಮೆ ಶುರುವಾಗಿತ್ತೋ ಕನಕನನ್ನ ಕಂಡರೆ ಅವಳು ಅಗತ್ಯಕ್ಕಿಂತ ಹೆಚ್ಚು ಮಯಾದೆ ಕೊಟ್ಟು ನಡೆದುಕೊಳ್ಳುತ್ತಿದ್ದಳು. ಅತ್ಯ ಕೂಡಾ ಅಪ್ಪೆ

ಸೀತಾಲಕ್ಷ್ಮಿಗೆ ಕೆಲಸ ಹೇಳಿದಪ್ಪು ಸಲೀಸಾಗಿ ಇವಳಿಗೆ ಹೇಳಲು ಬಾಯಿ ಬರುತ್ತಿರಲೀಲ್ಲ. ‘ಮಾಡು...’ ಎಂದು ಸೀತಾಲಕ್ಷ್ಮಿಗೆ ಹೇಳುವ ಧಾಟಿಯಲ್ಲಿರುತ್ತಿದ್ದ ಅಪರೋಕ್ಷ ಅಪ್ಪನಿಗೂ, ‘ಮಾಡ್ದಿಯೇನೇ?’ ಎಂದು ಕನಕನಿಗೆ ಬೆಂಕ್ಕಿ ಹಚ್ಚುವಂತೆ ಮಾತಾಡುವುದಕ್ಕು ವ್ಯತ್ಯಾಸ ಇರುತ್ತಿದ್ದಾದು ಸೂಕ್ಷ್ಮ ಮನಸ್ಸಿನ ಸೀತಾಲಕ್ಷ್ಮಿಗೇ ಅಲಿವಾಗುತ್ತಿತ್ತು. ಹೋಸ ಮದುವಣಿತ್ತಿ ಮಾತ್ರವಲ್ಲ, ಸಂಬಂಧದ ಹುಡುಗಿ ಎನ್ನುವ ಪಕ್ಷಪಾತ ಇರಬಹುದು. ದೊಡ್ಡವರ ಮನೆ ಹುಡುಗಿ ಎನ್ನುವ ಭಾವನೆಯೂ. ಕನಕ ಈ ಮನೆಗೆ ಬಂದ ಮೇಲೆ ಮೆದಲ ಬಾರಿ ಮುಟ್ಟಾದಾಗ ಎಲ್ಲರ ಹಾಗೆ ಹಾಸಿಕೊಳ್ಳಲು ಬಂದು ಚಪ್ಪ ಕಂಬಳಿ, ಹೋದೆಯಲು ಹರಕಲು ಬೆಂದ್ರ ಶೀಂಟಿ, ತಲೆಯಿಡಿಗೆ ಮಡಿಟ್ಟಿ ಎರಪು ಗೊಂಬೆಂಬಿಲ ಎಂದು

ರಾಜಿಯಾಗಿರಲೀಲ್ಲ.

‘ಹಳ್ಳಿ ಜಮುಖಾನ ಇದ್ದೆ ಕೊಡಿ ಮಾರೆರಾ. ನೆಲಕ್ಕೆ ಮೈ ಒತ್ತಿದ್ದೆ ನಂಗೆ ನಿದ್ದೆ ಬರಲ್ಲ’ ಎಂದು ಮುಲಾಜಿಲ್ಲದ ಹೇಳಿ ತನ್ನ ಬೇಡಿಕೆ ಪೂರ್ಯಸಿಕೊಂಡಿದ್ದಳು. ಹೋದೆಯಲು ಅವಳ ಅಪ್ಪನ ಮನೆಯಲ್ಲಿ ಕೊಟ್ಟಿದ್ದ ಒಳ್ಳೇಬೆಂದ್ರ ಶೀಂಟನ್ನೇ ಕೊಟ್ಟಿದ್ದ ವೆಂಕಟರಾಮು. ‘ಮೂರು ದಿನ ಕಳೆದ ಮೇಲೆ ನೆನೆಸಿ ಒಗೆದರಾಯ್ಯಾ...’ ಅಂದಿದ್ದಳು ಮಡದಿ. ಕನಕ ಅದೆಪ್ಪು ಸಲೀಸಾಗಿ ಗಂಡನೋಡನೆ ಮಾತಾಡುತ್ತಿದ್ದಳು ಅಂದರೆ, ತನ್ನಿಂದಾದರೆ ಹೀಗೆ ಮಾತಾಡಲು ಸಾಧ್ಯವೇ ಆಗುತ್ತಿರಲೀಲ್ಲ ಎಂದು ಸೀತಾಲಕ್ಷ್ಮಿಗೆ ಜೊರುಹೊಟ್ಟಿ ಸಂಕಟಮಾಗುತ್ತಿದ್ದಧ್ವನಿ ಹೌದು. ‘ಕೋಣೆ ಮೂಲೇಲೆ ಬಂದು ಲ್ಯಾಂಪ್ ಹಚ್ಚಿದಿ ಮಾರಾಯ್ಲಾ, ಇಲ್ಲಿದ್ದೆ ನಂಗೆ ನಿದ್ದೆ ಬರಲ್ಲ’ ಅಂದಳು. ‘ಒಬ್ಬೇ ಮಲಗಿ

